

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. ಸಂಸ್ಕರಣಾ ಶುಲ್ಕ ಎಂದರೇನು?

ಸಂಸ್ಕರಣಾ ಶುಲ್ಕವು ನಿಮ್ಮ ಲೋನ್ ಅರ್ಜಿಯ ಪ್ರಕ್ರಿಯೆಗೆ ಆಡಳಿತ ವೆಚ್ಚವಾಗಿ ನಿಮಗೆ ವಿಧಿಸಲಾಗುವ ಮೊತ್ತವಾಗಿದೆ.

2. ಮಿತೀಮೀರಿದ ಶುಲ್ಕಗಳು ಯಾವುವು?

ವಿಳಂಬವಾದ EMI ಪಾವತಿಗಳನ್ನು ಮಾಡಿದರೆ ಸಾಲಗಾರರು ಮಿತೀಮೀರಿದ ಶುಲ್ಕಗಳನ್ನು ಭರಿಸಬೇಕಾಗಬಹುದು.

3. ಬೌನ್ಸ್ ಶುಲ್ಕಗಳು ಯಾವುವು?

ನಮ್ಮ ವಿವೇಚನೆಗೆ ಅನುಗುಣವಾಗಿ ಸಾಲಗಾರನ EMI ಪಾವತಿಗಳು ಅನಿಯಮಿತವಾಗಿದ್ದರೆ ನಾವು ಬೌನ್ಸ್ ಶುಲ್ಕಗಳು ಅಥವಾ ತಡವಾದ ಪಾವತಿ ಶುಲ್ಕಗಳನ್ನು ವಿಧಿಸಬಹುದು. ಈ ಶುಲ್ಕಗಳ ಅನ್ವಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, [ಇಲ್ಲಿ ಕ್ಲಿಕ್ ಮಾಡಿ](#).

ಸಾಲಗಾರರು ಈ ಶುಲ್ಕವನ್ನು ತಪ್ಪಿಸುವ ಬಗ್ಗೆ ಜಾಗರೂಕರಾಗಿರಬೇಕು, ಏಕೆಂದರೆ ವಿಳಂಬ ಪಾವತಿಗಳು ಅವರ CIBIL ಸ್ಕೋರ್ ಮೇಲೆ ಗಣನೀಯ ಪರಿಣಾಮ ಬೀರಬಹುದು.

4. ಬಾಕಿ ಉಳಿದಿರುವ ಸಾಲದ ಖಾತೆಯಲ್ಲಿ ಅನುಮತಿಸಲಾದ ಕನಿಷ್ಠ ಮತ್ತು ಗರಿಷ್ಠ ಮೊತ್ತದ ಭಾಗ-ಪೂರ್ವಪಾವತಿ

ಯಾವುದು?

ಭಾಗ-ಪೂರ್ವಪಾವತಿಗೆ ಕನಿಷ್ಠ ಮೊತ್ತವು ನಿಮ್ಮ EMI ಮೊತ್ತಕ್ಕಿಂತ ರೂ.1 ಹೆಚ್ಚು. ಗರಿಷ್ಠ ಮೊತ್ತವು ನಿಮ್ಮ ಲೋನ್‌ನಲ್ಲಿ ಬಾಕಿ ಉಳಿದಿರುವ ಒಟ್ಟು ಅಸಲು ಮೊತ್ತಕ್ಕಿಂತ ಕಡಿಮೆ ಮೊತ್ತವಾಗಿರಬಹುದು.

5. ಒಮ್ಮೆ ನಾನು ಭಾಗ-ಪೂರ್ವಪಾವತಿಯನ್ನು ಪೂರ್ಣಗೊಳಿಸಿದರೆ, ನನ್ನ EMI ಮೊತ್ತವು ಕಡಿಮೆಯಾಗುತ್ತದೆಯೇ ಅಥವಾ ನನ್ನ ಅವಧಿಯನ್ನು ಕಡಿಮೆಗೊಳಿಸುವುದೇ?

ಭಾಗ-ಪೂರ್ವಪಾವತಿಯು ನಿಮ್ಮ EMI ಅಥವಾ ಅವಧಿಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀವು ಹೊಂದಿರುವಿರಿ. ನಮ್ಮ ಆನ್‌ಲೈನ್ ಗ್ರಾಹಕ ಪೋರ್ಟಲ್ ಮೂಲಕ ನೀವು ಪೂರ್ವಪಾವತಿ ಮಾಡಿದಾಗ, ಪೂರ್ವಪಾವತಿಯು ನಿಮ್ಮ EMI ಅಥವಾ ಅವಧಿಯ ಮೇಲೆ ಪರಿಣಾಮ

ಬೀರುತ್ತದೆಯೇ ಎಂಬುದನ್ನು ನೀವು ಆಯ್ಕೆ ಮಾಡಬಹುದು.

6. ನನ್ನ ಖಾತೆಯ ಹೇಳಿಕೆಯಲ್ಲಿ ಭಾಗ-ಪೂರ್ವಪಾವತಿ ಯಾವಾಗ ಪ್ರತಿಫಲಿಸುತ್ತದೆ?

ನಾವು ಹಣವನ್ನು ಸ್ವೀಕರಿಸಿದ 48 ಗಂಟೆಗಳ ಒಳಗೆ ನಿಮ್ಮ ಖಾತೆಯ ಹೇಳಿಕೆಯು ಭಾಗ-ಪೂರ್ವಪಾವತಿ ಮೊತ್ತವನ್ನು ಪ್ರತಿಬಿಂಬಿಸುತ್ತದೆ.

7. ನನ್ನ ಲೋನ್ ಅವಧಿ ಮೀರಿದ್ದರೆ ನಾನು ಭಾಗಶಃ ಪೂರ್ವಪಾವತಿ ಮಾಡಬಹುದೇ?

ಇಲ್ಲ. ನೀವು ಮಿತಿಯಿರದ ಮೊತ್ತವನ್ನು ತೆರವುಗೊಳಿಸಿದಾಗ ಮಾತ್ರ ನೀವು ಭಾಗ-ಪೂರ್ವಪಾವತಿಯೊಂದಿಗೆ ಮುಂದುವರಿಯಬಹುದು.

ನಮ್ಮ ಗ್ರಾಹಕ ಪೋರ್ಟಲ್ ಮೂಲಕ ನೀವು ಮಿತಿಯಿರದ ಮೊತ್ತವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು.

8. ನನ್ನ ವಿಮಾ ಪಾಲಿಸಿಯಲ್ಲಿ ನಾನು ಬದಲಾವಣೆ/ತಿದ್ದುಪಡಿಗಳನ್ನು ಹೇಗೆ ಮಾಡುವುದು?

DOB, PAN, ಮತ್ತು ಹೆಸರಿನಂತಹ ನೀತಿಯಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಲು ದಯವಿಟ್ಟು BHFLwecare@bajajfinserv.in ಗೆ ಬರೆಯಿರಿ . ಪರ್ಯಾಯವಾಗಿ, ನಿಮ್ಮ ಪಾಲಿಸಿ ಡಾಕ್ಯುಮೆಂಟ್‌ಗಳಲ್ಲಿ ಉಲ್ಲೇಖಿಸಲಾದ ಗ್ರಾಹಕ ಸೇವಾ ಸಂಪರ್ಕಗಳ ಮೂಲಕ ನೀವು ವಿಮಾದಾರರನ್ನು ಸಂಪರ್ಕಿಸಬಹುದು.

9. ನನ್ನ ಮರುಪಾವತಿಯ ದಿನಾಂಕವನ್ನು ನಾನು ಬದಲಾಯಿಸಬಹುದೇ? ಹೌದು ಎಂದಾದರೆ, ಹೇಗೆ?

ಹೌದು, ನೀವು ಪ್ರತಿ ತಿಂಗಳ 2ನೇ ಅಥವಾ 5ನೇ ತಾರೀಖಿನ ನಡುವೆ ನಿಮ್ಮ ಅಂತಿಮ ದಿನಾಂಕವನ್ನು ಆಯ್ಕೆ ಮಾಡಬಹುದು. ನಿಮ್ಮ ಮರುಪಾವತಿಯ ಅಂತಿಮ ದಿನಾಂಕವನ್ನು ಬದಲಾಯಿಸಲು, BHFLwecare@bajajfinserv.in ಗೆ ಬರೆಯುವ ಮೂಲಕ ವಿನಂತಿಯನ್ನು ಸಲ್ಲಿಸಿ.

ನಿಮ್ಮ ಮುಂಬರುವ EMI ಗಾಗಿ ಬದಲಾವಣೆಯು ಕಾರ್ಯರೂಪಕ್ಕೆ ಬರಲು ನೀವು ಬಯಸಿದರೆ, EMI ಗೆಡುವು ದಿನಾಂಕಕ್ಕಿಂತ 5 ದಿನಗಳ ಮೊದಲು ನೀವು ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಪ್ರಸ್ತುತ EMI ಅಂತಿಮ ದಿನಾಂಕವು ಮುಂಬರುವ ತಿಂಗಳ 2ನೇ ತಾರೀಖಿನಲ್ಲಿದ್ದರೆ ಮತ್ತು 5ನೇ ದಿನಾಂಕಕ್ಕೆ ಬದಲಾಯಿಸಬೇಕಾದರೆ, ನೀವು ಪ್ರಸ್ತುತ ತಿಂಗಳ 28ನೇ ತಾರೀಖಿನಂದು ಅಥವಾ ಅದಕ್ಕೂ ಮೊದಲು (ತಿಂಗಳಲ್ಲಿ 30 ದಿನಗಳನ್ನು ಪರಿಗಣಿಸಿ) ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ.

ಪರಿಷ್ಕೃತ ಗಡುವಿನ ದಿನಾಂಕದ ಪ್ರಕಾರ, ಕಡಿಮೆಯಾದ/ಹೆಚ್ಚಿದ ದಿನಗಳ ಕಾರಣದಿಂದಾಗಿ ನಿಮ್ಮ EMI ಯ ಬಡ್ಡಿ ಅಂಶವು ತಕ್ಷಣದ EMI ಗೆ ಬದಲಾಗುತ್ತದೆ ಎಂಬುದನ್ನು ಗಮನಿಸಿ. ಆದ್ದರಿಂದ, ಮೇಲಿನ ಸನ್ನಿವೇಶದಲ್ಲಿ, ನಿಮ್ಮ EMI ಯ ಬಡ್ಡಿ ಅಂಶವು ಹೆಚ್ಚಾಗುತ್ತದೆ (ಮುಂಬರುವ EMI ಗೆ ಮಾತ್ರ), ಏಕೆಂದರೆ ಅಂತಿಮ ದಿನಾಂಕವನ್ನು ಮುಂದೂಡಲಾಗಿದೆ.

ಸನ್ನಿವೇಶವು ವ್ಯತಿರಿಕ್ತವಾಗಿದ್ದರೆ ಮತ್ತು ನಿಮ್ಮ EMI ಅನ್ನು ನೀವು ಮುಂದೂಡಿದರೆ, ನಿಮ್ಮ EMI ಮೊತ್ತವು ಒಂದೇ ಆಗಿರುತ್ತದೆ - ಆದರೆ ಇಲ್ಲಿ, ಬಡ್ಡಿಯ ಅಂಶವನ್ನು ಕಡಿಮೆಗೊಳಿಸಲಾಗುತ್ತದೆ ಮತ್ತು ಪ್ರಧಾನ ಅಂಶವು ಪ್ರಮಾಣಾನುಗುಣವಾಗಿ ಹೆಚ್ಚಾಗುತ್ತದೆ.

10. ನನ್ನ EMI ಗಡುವು ದಿನಾಂಕವನ್ನು ಬದಲಾಯಿಸಿದ ನಂತರ ನನ್ನ ಮರುಪಾವತಿ ವೇಳಾಪಟ್ಟಿ ಏನು?

ಒಂದು ತಿಂಗಳೊಳಗೆ ನಿಗದಿತ ದಿನಾಂಕವನ್ನು ಮುಂದೂಡಿದರೆ, ವಿಭಿನ್ನ ಸಂಖ್ಯೆಯ ದಿನಗಳವರೆಗೆ (ನಂತರದ ತಿಂಗಳಿಗೆ ಮಾತ್ರ) ಹೆಚ್ಚುವರಿ ಬಡ್ಡಿಯನ್ನು ವಿಧಿಸಲಾಗುತ್ತದೆ. ನಿರ್ದಿಷ್ಟ EMI ಗಾಗಿ ಬಡ್ಡಿಯನ್ನು ಲೆಕ್ಕಹಾಕುವ ಹೆಚ್ಚುವರಿ ದಿನಗಳ ಕಾರಣದಿಂದಾಗಿ ಇದು ಸಂಭವಿಸುತ್ತದೆ.

ಮತ್ತೊಂದೆಡೆ, ನಿಮ್ಮ ಅಂತಿಮ ದಿನಾಂಕವನ್ನು ನೀವು ಮುಂದೂಡಿದರೆ, ನಂತರದ ತಿಂಗಳ ನಿಮ್ಮ EMI ಬದಲಾಗದೆ ಉಳಿಯುತ್ತದೆ. ಬದಲಾಗಿ, ಆಸಕ್ತಿಯ ಇಳಿಕೆಯನ್ನು ಸರಿದೂಗಿಸಲು ಪ್ರಮುಖ ಅಂಶವನ್ನು ಹೆಚ್ಚಿಸಲಾಗಿದೆ.

11. ನಾನು ನನ್ನ EMI ಅನ್ನು ಹೆಚ್ಚಿಸಬಹುದೇ?

ಹೌದು, ಟರ್ಮ್ ಲೋನ್‌ನ ಸಂದರ್ಭದಲ್ಲಿ ನೀವು ಮಾಡಬಹುದು. BHFLwecare@bajajfinserv.in ಗೆ ಬರೆಯುವ ಮೂಲಕ ವಿನಂತಿಯನ್ನು ಸಲ್ಲಿಸಿ ಮತ್ತು ನಿಮ್ಮ EMI ಅನ್ನು ಹೆಚ್ಚಿಸಲು ನೀವು ಬಯಸುವ ಮೊತ್ತವನ್ನು ನಿರ್ದಿಷ್ಟಪಡಿಸಿ. ನಮ್ಮ ತಂಡವು ಸಿಮ್ಯುಲೇಶನ್‌ನೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತದೆ, ಏಕೆಂದರೆ EMI ಹೆಚ್ಚಳವು ನಿಮ್ಮ ಅವಧಿಯ ಇಳಿಕೆಗೆ ಅನುವಾದಿಸುತ್ತದೆ. ಒಮ್ಮೆ ನೀವು ಪರಿಷ್ಕೃತ ವಿವರಗಳನ್ನು ಅನುಮೋದಿಸಿದರೆ, ಅದಕ್ಕೆ ಅನುಗುಣವಾಗಿ ನಿಮ್ಮ EMI ಅನ್ನು ಬದಲಾಯಿಸಲಾಗುತ್ತದೆ.

12. ನಾನು ನನ್ನ EMI ಅನ್ನು ಕಡಿಮೆ ಮಾಡಬಹುದೇ?

ಭಾಗ-ಪೂರ್ವಪಾವತಿ ಮಾಡುವ ಮೂಲಕ ಮಾತ್ರ ನಿಮ್ಮ EMI ಅನ್ನು ಕಡಿಮೆ ಮಾಡಬಹುದು, ಅಲ್ಲಿ ನೀವು EMI ಮೊತ್ತದ ಮೇಲೆ ಪರಿಣಾಮ ಬೀರಲು ಆಯ್ಕೆ ಮಾಡಿಕೊಳ್ಳುತ್ತೀರಿ ಹೊರತು ಅವಧಿಯ ಮೇಲೆ ಅಲ್ಲ. ನಿಮ್ಮ ಅವಧಿಯನ್ನು ವಿಸ್ತರಿಸುವ ಮೂಲಕ ನಿಮ್ಮ EMI ಅನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಿ.

13. EMI ಅನ್ನು ಕಡಿಮೆ ಮಾಡಲು ನಾನು ಅವಧಿಯನ್ನು ಹೆಚ್ಚಿಸಬಹುದೇ?

ನಿಮ್ಮ ಲೋನ್ ಅವಧಿಯನ್ನು ಕಂಪನಿಯ ಕ್ರೆಡಿಟ್ ಮತ್ತು ರಿಸ್ಕ್ ಪಾಲಿಸಿಗಳ ಪ್ರಕಾರ ಲೆಕ್ಕ ಹಾಕಲಾಗುತ್ತದೆ ಮತ್ತು ಒಮ್ಮೆ ಲೋನ್ ವಿತರಿಸಿದ ನಂತರ ಸ್ವಯಂಪ್ರೇರಣೆಯಿಂದ ಹೆಚ್ಚಿಸಲಾಗುವುದಿಲ್ಲ. ಇದು ಬಡ್ಡಿ ದರ, ಕಂಪನಿಯ ಆಂತರಿಕ ನೀತಿಗಳು, ನಿಯಂತ್ರಕ ಬದಲಾವಣೆಗಳು, ಸಾಲದ ಡೀಫಾಲ್ಟ್ ಇತ್ಯಾದಿಗಳಂತಹ ವಿವಿಧ ಅಂಶಗಳಿಗೆ ಒಳಪಟ್ಟಿರುತ್ತದೆ.

14. ನಾನು ನನ್ನ EMI ಅನ್ನು ಮುಂಚಿತವಾಗಿ ಪಾವತಿಸಬಹುದೇ?

ಹೌದು, ನಿಮ್ಮ EMI ಅನ್ನು ನೀವು ಮುಂಗಡವಾಗಿ ಪಾವತಿಸಬಹುದು - ನಿಮ್ಮ ಅಂತಿಮ ದಿನಾಂಕದ 5 ದಿನಗಳ ಮೊದಲು.

ಉದಾಹರಣೆಗೆ, ನಿಮ್ಮ ಅಂತಿಮ ದಿನಾಂಕವು ಮುಂದಿನ ತಿಂಗಳ 2ನೇ ಅಗಿದ್ದರೆ, ನೀವು ಈ ತಿಂಗಳ 27ನೇ ತಾರೀಖಿನೊಳಗೆ (30 ದಿನಗಳ ಒಂದು ತಿಂಗಳನ್ನು ಪರಿಗಣಿಸಿ) ಮುಂಚಿತವಾಗಿ ನಿಮ್ಮ EMI ಅನ್ನು ಪಾವತಿಸಬಹುದು.

15. ನಾನು ನನ್ನ EMI ಅನ್ನು ಮುಂಚಿತವಾಗಿ ಹೇಗೆ ಪಾವತಿಸಬಹುದು?

ನಮ್ಮ ಆನ್‌ಲೈನ್ ಗ್ರಾಹಕ ಪೋರ್ಟಲ್ ಮೂಲಕ ನೀವು ನಿಮ್ಮ EMI ಅನ್ನು ಮುಂಚಿತವಾಗಿ

ಪಾವತಿಸಬಹುದು.

ಮಾರ್ಗ: ಲಾಗಿನ್ > ಪಾವತಿ > ಮುಂಗಡ EMI

16. ನಾನು ನನ್ನ ಪ್ರೀ-ಇಎಂಐ ಅನ್ನು ಇಎಂಐಗೆ ಬದಲಾಯಿಸಬಹುದೇ?

ನಿಮ್ಮ ಲೋನ್ ಪ್ರೀ-ಇಎಂಐ ಮೋಡ್‌ನಲ್ಲಿ ರನ್ ಆಗುತ್ತಿದ್ದರೆ, ಅಂದರೆ, ನೀವು ಬಡ್ಡಿಯ ಅಂಶವನ್ನು ಮಾತ್ರ ಪಾವತಿಸುತ್ತಿದ್ದರೆ ಮತ್ತು ನೀವು ಅದನ್ನು EMI ಮೋಡ್‌ಗೆ ಪರಿವರ್ತಿಸಲು ಬಯಸುತ್ತೀರಿ, ಅಂದರೆ ನೀವು ಅಸಲು ಮತ್ತು ಬಡ್ಡಿ ಘಟಕಗಳನ್ನು ಪಾವತಿಸಿದಾಗ, ದಯವಿಟ್ಟು

ವಿನಂತಿಯನ್ನು ಸಲ್ಲಿಸಿ BHFLwecare@bajajfinserv.in ಗೆ

ಬರೆಯುವ ಮೂಲಕ . ನೀವು 48 ಗಂಟೆಗಳ ಒಳಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಹುದು.

17. ನನ್ನ ಬಾಕಿ ವಿತರಣಾ ಮೊತ್ತವನ್ನು ನಾನು ಹೇಗೆ ಪಡೆಯುತ್ತೇನೆ?

ನಿಮ್ಮ ಬಾಕಿ ವಿತರಣೆಗಾಗಿ ನಿಮ್ಮ ಮಾರಾಟ ಪ್ರತಿನಿಧಿಯೊಂದಿಗೆ ನೀವು ಸಂಪರ್ಕ ಹೊಂದುವ ಅಗತ್ಯವಿದೆ. ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಪರಿಶೀಲಿಸಿದರೆ, ನಿಮಗೆ ನೀಡಿದ ಮಂಜೂರಾತಿ ಪತ್ರದ ಪ್ರಕಾರ ಪಾವತಿಯನ್ನು ಬಿಡುಗಡೆ ಮಾಡಲಾಗುತ್ತದೆ.

18. ಹುಟ್ಟಿದ ದಿನಾಂಕ, ಸಂವಹನ ವಿಳಾಸ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯಂತಹ ನನ್ನ ವೈಯಕ್ತಿಕ ವಿವರಗಳನ್ನು ನಾನು ಹೇಗೆ ಬದಲಾಯಿಸಬಹುದು?

ಲೈಸೆನ್ಸ್ ಅಥವಾ ಆಧಾರ್ ಕಾರ್ಡ್‌ನಂತಹ ಮಾನ್ಯವಾದ ಐಡಿ ಪುರಾವೆಯನ್ನು ನೀವು ಹಂಚಿಕೊಳ್ಳಬೇಕಾಗುತ್ತದೆ ಮತ್ತು

BHFLwecare@bajajfinserv.in ನಲ್ಲಿ ನಮಗೆ ಬರೆಯುವ ಮೂಲಕ ನಿಮ್ಮ ವಿನಂತಿಯನ್ನು ಲಾಗ್ ಮಾಡಿ . ಏಜೆಂಟರು ನಿಮ್ಮೊಂದಿಗೆ ಸಂಪರ್ಕ ಸಾಧಿಸುತ್ತಾರೆ ಮತ್ತು ಬದಲಾವಣೆಗಳನ್ನು ಮಾಡುವ ಮೊದಲು ವಿವರಗಳನ್ನು ಖಚಿತಪಡಿಸುತ್ತಾರೆ. ಪರ್ಯಾಯವಾಗಿ, ನೀವು ಹತ್ತಿರದ BHFL ಶಾಖೆಗೆ ಭೇಟಿ ನೀಡಬಹುದು.

19. ಆವಾಸ್ ಯೋಜನೆ (PMAY) ಸಬ್ಸಿಡಿ ಅರ್ಜಿಯ ಸ್ಥಿತಿಯನ್ನು ನಾನು ಹೇಗೆ ಪರಿಶೀಲಿಸಬಹುದು ?

PMAY ಸಬ್ಸಿಡಿಯ ಕೇಂದ್ರ ಸರ್ಕಾರದ ಯೋಜನೆಯಾಗಿದೆ ಮತ್ತು BHFL ನ ಪಾತ್ರವು ಕೇಸ್ ಟು ಕೇಸ್ ಆಧಾರದ ಮೇಲೆ

ಯೋಜನೆಯ ಅನ್ವಯವನ್ನು ಖಚಿತಪಡಿಸಿಕೊಂಡ ನಂತರ ಆಯಾ ಸರ್ಕಾರಿ ಅಧಿಕಾರಿಗಳಿಗೆ ವಿನಂತಿಯನ್ನು ಮುಂದಕ್ಕೆ ಕೊಂಡೊಯ್ಯುವುದು.

PMAY ಯೋಜನೆಯಡಿಯಲ್ಲಿ ಸೂಚಿಸಿದಂತೆ ಆಯಾ ಸರ್ಕಾರಿ ಅಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸಿದ ನಂತರ, ಕ್ಲೈಮ್ ಅನ್ನು ಅವರು

ಮೌಲ್ಯಮಾಪನ ಮಾಡುತ್ತಾರೆ, ಸಾಲಗಾರನು ಘೋಷಿಸಿದ ಮಾಹಿತಿಯ ಆಧಾರದ ಮೇಲೆ ಅದನ್ನು ಅನುಮೋದಿಸಬಹುದು ಅಥವಾ

ತಿರಸ್ಕರಿಸಬಹುದು. ಹಣವನ್ನು ಸ್ವೀಕರಿಸಿದ ನಂತರ, ಸಾಲಗಾರನ ಸಾಲದ ಖಾತೆಗೆ ಕ್ರೆಡಿಟ್ ಆಗುತ್ತದೆ ಮತ್ತು EMI ಮೇಲೆ ಪರಿಣಾಮ

ಬೀರುತ್ತದೆ.

PMAY ಅಪ್ಲಿಕೇಶನ್ ಐಡಿ ನಿಮ್ಮ ಬಳಿ ಲಭ್ಯವಿದ್ದರೆ, ನೀವು <https://pmaymis.gov.in/> ನಲ್ಲಿ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು

20. ಫ್ಲೆಕ್ಸಿ ಲೋನ್ ಎಂದರೇನು?

ಫ್ಲೆಕ್ಸಿ ಲೋನ್‌ಗಳು, ನಿಯಮಿತ ಟರ್ಮ್ ಲೋನ್‌ಗಳಿಗಿಂತ ಭಿನ್ನವಾಗಿ, ಯಾವುದೇ ಸಮಯದಲ್ಲಿ ಭಾಗಶಃ

ಪಾವತಿಸಲು ಮತ್ತು ಹಿಂಪಡೆಯಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಹೀಗಾಗಿ, ಸಾಲಗಾರರು ತಮ್ಮ ಹಣಕಾಸಿನ ಹೊರಹರಿವನ್ನು

ಸುಲಭವಾಗಿ ಯೋಜಿಸಬಹುದು.

21. ಫ್ಲೆಕ್ಸಿ ಲೋನ್‌ನಲ್ಲಿ ನಾನು ಯಾವಾಗ ವಹಿವಾಟು ಪ್ರಾರಂಭಿಸಬಹುದು?

ಸಾಲ ವಿತರಣೆಯ ನಂತರ, ಸಾಲಗಾರನು ಆನ್‌ಲೈನ್ ಗ್ರಾಹಕ ಪೋರ್ಟಲ್ 24x7 ಮೂಲಕ ಹಣವನ್ನು ಹಿಂಪಡೆಯಬಹುದು ಮತ್ತು ಭಾಗಶಃ

ಪೂರ್ವಪಾವತಿ ಮಾಡಬಹುದು.

22. ಫ್ಲೆಕ್ಸಿ ಲೋನ್‌ನಲ್ಲಿ ಹಿಂತೆಗೆದುಕೊಳ್ಳುವ ವಹಿವಾಟಿನ ಜೊತೆಗೆ ನಾನು ಯಾವಾಗ ಹಣವನ್ನು ಸ್ವೀಕರಿಸುತ್ತೇನೆ?

ಗ್ರಾಹಕ ಪೋರ್ಟಲ್ ಮೂಲಕ ವಿನಂತಿಯನ್ನು ಸಂಗ್ರಹಿಸಿದ ನಂತರ 24 ಬ್ಯಾಂಕಿಂಗ್ ಗಂಟೆಗಳಲ್ಲಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ

ಕ್ರೆಡಿಟ್ ಮಾಡಲಾಗುತ್ತದೆ.

23. AMC ಎಂದರೇನು ಮತ್ತು ಅದನ್ನು ನನ್ನ ಖಾತೆಗೆ ಏಕೆ ವಿಧಿಸಲಾಗುತ್ತದೆ?

ಫ್ಲೆಕ್ಸಿ ಎಂಬುದು BHFL ನೀಡುವ ಒಂದು ಅನನ್ಯ ಪ್ರತಿಪಾದನೆಯಾಗಿದೆ. ನಿಮ್ಮ ಫ್ಲೆಕ್ಸಿ ಖಾತೆಗೆ ಹೆಚ್ಚುವರಿ ಹಣವನ್ನು ವರ್ಗಾಯಿಸುವ ಮೂಲಕ

ಮತ್ತು ನಿಮಗೆ ಅಗತ್ಯವಿರುವಾಗ ಹಣವನ್ನು ಹಿಂತೆಗೆದುಕೊಳ್ಳುವ ಮೂಲಕ ಬಡ್ಡಿಯನ್ನು ಉಳಿಸಲು ಇದು ನಿಮ್ಮನ್ನು ಶಕ್ತಗೊಳಿಸುತ್ತದೆ. ಫ್ಲೆಕ್ಸಿ

ಸೌಲಭ್ಯಕ್ಕಾಗಿ ವಾರ್ಷಿಕ ನಿರ್ವಹಣೆ ಶುಲ್ಕಗಳು (AMC) ಅನ್ವಯಿಸುತ್ತವೆ.

AMC ಶುಲ್ಕಗಳು, ನಿಮ್ಮ ಮಂಜೂರಾತಿ ಪತ್ರದಲ್ಲಿ ಉಲ್ಲೇಖಿಸಿದಂತೆ, ಡ್ರಾಪ್ ಲೈನ್ ಮಿತಿಯಲ್ಲಿ ಪ್ರತಿ ವರ್ಷ ವಿಧಿಸಲಾಗುತ್ತದೆ, ಅಂದರೆ, ಒಂದು

ವರ್ಷ ಪೂರ್ಣಗೊಂಡ ದಿನಾಂಕದ ಮಿತಿ. ಮೊದಲ ವರ್ಷದಲ್ಲಿ, ಸಾಲ ವಿತರಣೆಯ ಸಮಯದಲ್ಲಿ AMC ಯನ್ನು ಮುಂಗಡವಾಗಿ ವಿಧಿಸಲಾಗುತ್ತದೆ.

ಸಾಲಗಾರರು ತಮ್ಮ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ತಮ್ಮ ಫ್ಲೆಕ್ಸಿ ಲೋನ್‌ಗಳನ್ನು ಟರ್ಮ್ ಲೋನ್‌ಗಳಾಗಿ ಪರಿವರ್ತಿಸಲು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅವರು/ಅವರು AMC ಶುಲ್ಕಗಳನ್ನು ಪಾವತಿಸದಿರಲು ಬಯಸಿದರೆ ತಿದ್ದುಪಡಿ ಒಪ್ಪಂದಕ್ಕೆ ಸಹಿ ಹಾಕಬಹುದು.

24. ನನ್ನ ಸಾಲವನ್ನು ನಾನು ಹೇಗೆ ಮತ್ತು ಯಾವಾಗ ಫೋರ್‌ಕ್ಲೋಸ್ ಮಾಡಬಹುದು?

ಕನಿಷ್ಠ ಮೊದಲ EMI ಅನ್ನು ತೆರವುಗೊಳಿಸಿದ ನಂತರ ನೀವು ಸಾಲವನ್ನು ಫೋರ್‌ಕ್ಲೋಸ್ ಮಾಡಬಹುದು. ಸ್ವತ್ತಮರುಸ್ವಾಧೀನ ಪತ್ರಕ್ಕಾಗಿ ಅರ್ಜಿ ಸಲ್ಲಿಸಲು ವಿನಂತಿಯನ್ನು ಸಲ್ಲಿಸಿ, ನಂತರ ನಾವು ಲೋನ್ ಮುಚ್ಚುವ

ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ. ನಿಮ್ಮ ಸ್ವತ್ತಮರುಸ್ವಾಧೀನ ಪತ್ರವನ್ನು ನೀವು 21 ದಿನಗಳಲ್ಲಿ ಸ್ವೀಕರಿಸುತ್ತೀರಿ.

ಸ್ವತ್ತಮರುಸ್ವಾಧೀನ ಪತ್ರವನ್ನು ಸ್ವೀಕರಿಸಿದ ನಂತರ, ನೀವು ಸಾಲದ ಮುಚ್ಚುವಿಕೆಯ ಮೊತ್ತವನ್ನು ರೇವಣಿ ಮಾಡಲು ನಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಬೇಕು. ಸ್ವತ್ತಮರುಸ್ವಾಧೀನಕ್ಕಾಗಿ ಪಾವತಿಯನ್ನು ಚೆಕ್ ಮತ್ತು ಡಿಡಿ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ ಮತ್ತು ನಮ್ಮ ದಾಖಲೆಗಳಲ್ಲಿನ ಉಪಕರಣದ ಕ್ಲಿಯರೆನ್ಸ್ ನಂತರ ಮಾತ್ರ ಸಾಲವನ್ನು ಮುಚ್ಚಲಾಗುತ್ತದೆ.

ಗಮನಿಸಿ: ನಮ್ಮ ಕಛೇರಿಗಳು ಭಾನುವಾರ, ಎರಡನೇ ಶನಿವಾರ ಮತ್ತು ಸರ್ಕಾರಿ ರಜಾದಿನಗಳಲ್ಲಿ ಮುಚ್ಚಿರುತ್ತವೆ.

25. ನನ್ನ ಸಾಲವನ್ನು ಫೋರ್‌ಕ್ಲೋಸ್ ಮಾಡಲು ನಾನು ಹೇಗೆ ಮತ್ತು ಎಲ್ಲಿ ಪಾವತಿ ಮಾಡಬಹುದು?

ನಿಮಗೆ ಹತ್ತಿರವಿರುವ ಯಾವುದೇ BHFL ಶಾಖೆಯಲ್ಲಿ ನಿಮ್ಮ ಹೋಮ್ ಲೋನನ್ನು ಫೋರ್‌ಕ್ಲೋಸ್ ಮಾಡಲು ನೀವು ಪಾವತಿಯನ್ನು ಮಾಡಬಹುದು. ನಾವು ಚೆಕ್ ಅಥವಾ ಡಿಡಿ ಮೂಲಕ ಪಾವತಿಗಳನ್ನು ಸ್ವೀಕರಿಸುತ್ತೇವೆ.

26. ನಾನು ನನ್ನ ಲೋನನ್ನು ಫೋರ್‌ಕ್ಲೋಸ್ ಮಾಡಿದ ನಂತರ ನನ್ನ ಮೂಲ ದಾಖಲೆಗಳನ್ನು ಯಾವಾಗ ಮರಳಿ ಪಡೆಯುತ್ತೇನೆ?

ಒಮ್ಮೆ ನಿಮ್ಮ ಸಾಲವನ್ನು ನಮ್ಮ ಸಿಸ್ಟಂನಲ್ಲಿ ಮುಚ್ಚಿದರೆ, ನಿಮ್ಮ ಪ್ರಾಪರ್ಟಿ ಪೇಪರ್‌ಗಳನ್ನು ಬಿಡುಗಡೆ ಮಾಡಲು ವಿನಂತಿಯನ್ನು ನಮ್ಮ ಸಂಗ್ರಹ ಪಾಲುದಾರರೊಂದಿಗೆ ಆಂತರಿಕವಾಗಿ ಇರಿಸಲಾಗುತ್ತದೆ. ಎಲ್ಲಾ ಲಿಂಕ್ ಮಾಡಿದ ಲೋನ್ ಖಾತೆಗಳನ್ನು ಮುಚ್ಚಿದ ನಂತರ, ಮೂಲ ದಾಖಲೆಗಳು 18-20 ಕೆಲಸದ ದಿನಗಳಲ್ಲಿ ಶಾಖೆಯನ್ನು ತಲುಪುತ್ತವೆ.

ಒಮ್ಮೆ ನಾವು ನಮ್ಮ ಶೇಖರಣಾ ಪಾಲುದಾರರಿಂದ ಡಾಕ್ಯುಮೆಂಟ್‌ಗಳನ್ನು ಸ್ವೀಕರಿಸಿದರೆ, ನಿಮ್ಮ ಲೋನ್ ಬುಕ್ ಮಾಡಿದ ಸ್ಥಳೀಯ ಶಾಖೆಯಿಂದ ಸೇವಾ ಕಾರ್ಯನಿರ್ವಾಹಕರು ಇಮೇಲ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಾರೆ, ನೀವು ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಬಹುದಾದ ವಿಳಾಸವನ್ನು ಸಂವಹಿಸುತ್ತಾರೆ.

ದಾಖಲೆಗಳನ್ನು ಆಸ್ತಿ ಮಾಲೀಕರಿಗೆ ಮಾತ್ರ ಹಸ್ತಾಂತರಿಸಲಾಗುವುದು ಎಂಬುದನ್ನು ಗಮನಿಸಿ. ಹೀಗಾಗಿ, ಎಲ್ಲಾ ಆಸ್ತಿ ಮಾಲೀಕರು ದಾಖಲೆಗಳನ್ನು ಸಂಗ್ರಹಿಸಲು ಮೂಲದಲ್ಲಿ ಫೋಟೋ ID (PAN ಕಾರ್ಡ್ / ಡ್ರೈವಿಂಗ್ ಲೈಸೆನ್ಸ್ / ಆಧಾರ್ ಕಾರ್ಡ್ / ಮತದಾರರ ID) ಜೊತೆಗೆ ಶಾಖೆಗೆ ಭೇಟಿ ನೀಡಬೇಕಾಗುತ್ತದೆ.

27. ನಾನು NOC ಪ್ರಮಾಣಪತ್ರವನ್ನು ಯಾವಾಗ ಮತ್ತು ಹೇಗೆ ಪಡೆಯಬಹುದು?

ಒಮ್ಮೆ ನಮ್ಮ ಸಿಸ್ಟಂನಲ್ಲಿ ಲೋನ್ ಮುಚ್ಚಿದ ನಂತರ, ನೀವು 3 ಕೆಲಸದ ದಿನಗಳಲ್ಲಿ ಸಿಸ್ಟಂ-ರಚಿಸಿದ ಲೋನ್ ಕ್ಲೋಸರ್ ಲೆಟರ್ ಅನ್ನು ಸ್ವೀಕರಿಸುತ್ತೀರಿ. ಎಲ್ಲಾ ಲಿಂಕ್ ಮಾಡಿದ ಸಾಲಗಳನ್ನು ಮುಚ್ಚಿದ ನಂತರವೇ NOC ನೀಡಲಾಗುತ್ತದೆ.

28. CIBIL ನಲ್ಲಿ ನನ್ನ ಸಾಲದ ಮುಚ್ಚುವಿಕೆಯ ಸ್ಥಿತಿಯನ್ನು ಯಾವಾಗ ನವೀಕರಿಸಲಾಗುತ್ತದೆ?

ನಿಮ್ಮ ಗೃಹ ಸಾಲವನ್ನು ನೀವು ಫೋರ್‌ಕ್ಲೋಸ್ ಮಾಡಿದಾಗ CIBIL ಗೆ ವರದಿಯನ್ನು ಕಳುಹಿಸಲಾಗುತ್ತದೆ. ಲೋನ್ ಮುಚ್ಚುವ ದಿನಾಂಕದಿಂದ 45-60 ದಿನಗಳ ನಂತರ ಇದನ್ನು CIBIL ನಲ್ಲಿ ನವೀಕರಿಸಲಾಗುತ್ತದೆ.

29. ನನ್ನ ಬಡ್ಡಿ ದರ ಎಷ್ಟು ಬಾರಿ ಬದಲಾಗುತ್ತದೆ? BHFL ನನಗೆ ಅದೇ ರೀತಿ ಹೇಗೆ ಸಂವಹನ ಮಾಡುತ್ತದೆ?

BHFL, ತನ್ನ ಸ್ವಂತ ವಿವೇಚನೆಯಿಂದ, BHFL FRR, ಆಂತರಿಕ ನೀತಿಗಳು, ಬಾಹ್ಯ ನಿಯಂತ್ರಕ ಅಗತ್ಯತೆಗಳಲ್ಲಿನ ಬದಲಾವಣೆಗಳಿಂದಾಗಿ ಅಥವಾ ಸಾಲದ ಡೀಫಾಲ್ಟ್ ಸಂದರ್ಭದಲ್ಲಿ ನಿಮ್ಮ ಸಾಲದ ಅವಧಿಯ ಸಮಯದಲ್ಲಿ ಯಾವುದೇ ಸಮಯದಲ್ಲಿ ನಿಮ್ಮ ಬಡ್ಡಿ ದರವನ್ನು ಪರಿಷ್ಕರಿಸುವ ಹಕ್ಕನ್ನು ಕಾಯ್ದಿರಿಸುತ್ತದೆ, ಆದರೆ ಇವುಗಳಿಗೆ ಸೀಮಿತವಾಗಿಲ್ಲ ಒಪ್ಪಂದದ ಅಡಿಯಲ್ಲಿ ನಮಗೆ ಅಗತ್ಯವಿರುವ ಯಾವುದೇ ದಾಖಲೆಗಳನ್ನು ಒದಗಿಸುವಲ್ಲಿ/ಕಾರ್ಯಗತಗೊಳಿಸುವಲ್ಲಿ ಸಾಲಗಾರನ ಅಂತ್ಯದಲ್ಲಿ ಯಾವುದೇ ವಿಳಂಬ, ನಂತರದ ಸಾಲ ವಿತರಣೆ.

ಬಡ್ಡಿ ದರದಲ್ಲಿನ ಯಾವುದೇ ಪರಿಷ್ಕರಣೆಯು ಇ-ಮೇಲ್ ಮತ್ತು SMS ಮೂಲಕ ಪೂರ್ವ ಸಂವಹನದೊಂದಿಗೆ ಮಾಡಲಾಗುತ್ತದೆ ಮತ್ತು ಇದು ನಿರೀಕ್ಷಿತವಾಗಿ ಪರಿಣಾಮಕಾರಿಯಾಗಿರುತ್ತದೆ.

30. BHFL FRR ಅಥವಾ ರೆಪೋ ದರದಲ್ಲಿನ ಬದಲಾವಣೆಯಿಂದಾಗಿ ನನ್ನ ಬಡ್ಡಿದರ ಬದಲಾದರೆ, BHFL ಪರಿಷ್ಕೃತ ಬಡ್ಡಿದರವನ್ನು ನನಗೆ ಹೇಗೆ ತಿಳಿಸುತ್ತದೆ?

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು ಸಂದೇಶವನ್ನು ಸ್ವೀಕರಿಸುತ್ತೀರಿ ಮತ್ತು ನಿಮ್ಮ ನೋಂದಾಯಿತ ಇಮೇಲ್ ಐಡಿಯಲ್ಲಿ ಮೇಲ್ ಅನ್ನು ಸ್ವೀಕರಿಸುತ್ತೀರಿ.